




ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ಕನ್ನಡ
ವಾರಪತ್ರಿಕೆ

ಸಂಪುಟ : 33 | ಸಂಚಿಕೆ : 03 | 22 ಏಪ್ರಿಲ್ 2026 | ಬುಧವಾರ | ಪುಟಗಳು : 8 | ಬೆಲೆ : 2/-



ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆ ಹೊಂದಿದ್ದ ರೂಪಾಯಿ ದುರ್ಬಲ : ಅತಿದೊಡ್ಡ ಆರ್ಥಿಕತೆ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದ ಭಾರತ

ಹೊಸದಿಲ್ಲಿ : ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆ ಹೊಂದಿದ್ದ ಭಾರತ, ರೂಪಾಯಿ ಮೌಲ್ಯ ಕುಸಿತದ ಕಾರಣದಿಂದ ಒಂದು ಸ್ಥಾನ ಕುಸಿದು ಆರನೇ ಸ್ಥಾನಕ್ಕೆ ಬಂದಿದೆ. ಜತೆಗೆ ಜಿಡಿಪಿಯ ಮೂಲ ವರ್ಷ ಬದಲಾವಣೆಯಾಗಿರುವುದು ಕೂಡ ಭಾರತಕ್ಕೆ ಪ್ರತಿಕೂಲ ಪರಿಣಾಮ ಬೀರಿದ್ದು, 2025ರಲ್ಲಿ ಭಾರತದ ಸ್ಥಾನ ಆರಕ್ಕೆ ಕುಸಿದಿದೆ ಎಂದು ಐಎಂಎಫ್ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಐಎಂಎಫ್ ಅಂಕಿ ಅಂಶಗಳ ಪ್ರಕಾರ ಭಾರತ 2024ರಲ್ಲಿ ಅತಿದೊಡ್ಡ ಆರ್ಥಿಕತೆಗಳ ಪೈಕಿ ಐದನೇ ಸ್ಥಾನದಲ್ಲಿತ್ತು. ಪ್ರಸ್ತುತ ಬೆಲೆಗಳಲ್ಲಿ ಜಿಡಿಪಿ 3.76 ಟ್ರಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದ್ದು, ಬ್ರಿಟನ್ 3.7 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿತ್ತು. ಆದರೆ ಈ ವರ್ಷ ಭಾರತದ ಜಿಡಿಪಿ 3.92 ಟ್ರಿಲಿಯನ್ ಡಾಲರ್‌ಗೆ ಏರಿದ್ದು, ಬ್ರಿಟನ್ ಜಿಡಿಪಿ 4 ಟ್ರಿಲಿಯನ್ ಡಾಲರ್‌ಗೆ ಏರಿ ಭಾರತವನ್ನು ಹಿಂದಿಕ್ಕಿದೆ.

ಪ್ರಮುಖ ಆರ್ಥಿಕತೆಗಳಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ದೇಶವಾಗಿ ಭಾರತ ತನ್ನ ಸ್ಥಾನ ಉಳಿಸಿಕೊಂಡಿದ್ದರೂ, ಇತ್ತೀಚಿನ ದಿನಗಳಲ್ಲಿ ರೂಪಾಯಿ ಮೌಲ್ಯ ಡಾಲರ್ ಎದುರು ಕುಸಿಯುತ್ತಿದೆ. ಪ್ರಸ್ತುತ ಬೆಲೆಗಳಲ್ಲಿ 2024ರಲ್ಲಿ ಭಾರತದ ಜಿಡಿಪಿ 318 ಲಕ್ಷ ಕೋಟಿ ರೂಪಾಯಿ ಆಗಿದ್ದು, ಇದು ಶೇಕಡ 9ರಷ್ಟು ಏರಿಕೆ ಕಂಡು, ಕಳೆದ ವರ್ಷ 347 ಲಕ್ಷ ಕೋಟಿ ರೂಪಾಯಿಗೆ ಏರಿದೆ. ಇದು 2026ರಲ್ಲಿ ಶೇಕಡ 11ರಷ್ಟು ಏರಿಕೆ ಕಂಡು 385 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗುವ ನಿರೀಕ್ಷೆ ಇದೆ.

ಅಮೆರಿಕ, ಚೀನಾ, ಜರ್ಮನಿ, ಜಪಾನ್ ಹಾಗೂ ಬ್ರಿಟನ್ ಭಾರತಕ್ಕಿಂತ ಮೇಲಿನ ಸ್ಥಾನಗಳಲ್ಲಿವೆ. ಅಮೆರಿಕ ಪ್ರಸ್ತುತ 30.8 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿದ್ದು, ಚೀನಾ 19.6 ಟ್ರಿಲಿಯನ್ ಡಾಲರ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಜರ್ಮನಿ, ಜಪಾನ್ ಹಾಗೂ ಬ್ರಿಟನ್ ಕ್ರಮವಾಗಿ 5, 4.44 ಹಾಗೂ 4 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿವೆ.



2026ರಲ್ಲಿ ಭಾರತದ ಸ್ಥಾನ ಏರುತ್ತಾ?

ಐಎಂಎಫ್ ಅಂದಾಜು ಪ್ರಕಾರ 2026ರಲ್ಲೂ ಭಾರತದ ಸ್ಥಾನದಲ್ಲಿ ಬದಲಾವಣೆ ಆಗುವುದಿಲ್ಲ. ಅತಿದೊಡ್ಡ ಆರ್ಥಿಕತೆಯ ದೇಶಗಳ ಸಾಲಿನಲ್ಲಿ ಭಾರತ 6ನೇ ಸ್ಥಾನದಲ್ಲೇ ಮುಂದುವರಿಯಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ 2027ರಲ್ಲಿ ಭಾರತ ಐದನೇ ಸ್ಥಾನಕ್ಕೆ ಏರಬಹುದು. 2028ಕ್ಕೆ ಜಪಾನ್ ಅನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಏರಬಹುದು.

2027ರಲ್ಲಿ ಬ್ರಿಟನ್ ಜಿಡಿಪಿ 4.47 ಟ್ರಿಲಿಯನ್ ಡಾಲರ್ ಇರಲಿದ್ದು, ಭಾರತದ ಜಿಡಿಪಿ 4.58 ಟ್ರಿಲಿಯನ್ ಡಾಲರ್‌ಗೆ ಏರಬಹುದು. 2028ರಲ್ಲಿ ಜಪಾನ್ ಜಿಡಿಪಿ 4.75 ಟ್ರಿಲಿಯನ್ ಡಾಲರ್ ಇದ್ದರೆ, ಭಾರತದ ಜಿಡಿಪಿ 5 ಟ್ರಿಲಿಯನ್ ಡಾಲರ್ ಗಡಿ ದಾಟಬಹುದು.

ಅಮೆರಿಕ, ಚೀನಾ ಮತ್ತು ಜರ್ಮನಿ ದೇಶಗಳು ಟಾಪ್-3ಯಲ್ಲಿ ಮುಂದುವರಿಯಲಿವೆ. 2030ಕ್ಕೆ ಭಾರತದ ಜಿಡಿಪಿ 6 ಟ್ರಿಲಿಯನ್ ಡಾಲರ್ ಗಡಿದಾಟಲಿದ್ದು, ಜರ್ಮನಿಯ ಆರ್ಥಿಕತೆಯ ಗಾತ್ರಕ್ಕೆ ಸಮೀಪ ಹೋಗಬಹುದು. 2030ರ ನಂತರ ಭಾರತ ಜರ್ಮನಿಯನ್ನು ಮೀರಿಸಿ ಬೆಳೆಯುವ ನಿರೀಕ್ಷೆ ಇದೆ.

3 ಜನತಾ ಸೇವಾ ಕೋ-ಆಪರೇಟಿವ್ ಬ್ಯಾಂಕಿಗೆ ರೂ. 23.08 ಕೋಟಿ ಒಟ್ಟು ಲಾಭ

4 ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕಿಗೆ ರೂ. 19.44 ಕೋಟಿ ಲಾಭ

7 ನಿಮ್ಮ ಪ್ರಶ್ನೆ ನಮ್ಮ ಉತ್ತರ

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



**ಭೂ ಅತಿಥಿಗಳಾದ ನಾವುಗಳು ತೆರಳುವ ಮುನ್ನ
ಮುಂದಿನ ಪೀಳಿಗೆಗೆ ವಾಸಯೋಗ್ಯವಾಗಿ ಉಳಿಸೋಣ...**

ಭಾರತೀಯರಾದ ನಾವುಗಳು ಭೂಮಿಯನ್ನು ತಾಯಿ ಎಂದೇ ಸಂಭೋದಿಸುತ್ತೇವೆ. ನಮ್ಮ ನಾಡನ್ನು ಮಾತೃಭೂಮಿ ಎನ್ನುತ್ತೇವೆ. ವನ್ಯ, ಖನಿಜಗಳ-ಲೋಹಗಳ ಖಜಾನೆಯಾಗಿರುವುದರಿಂದ ಬಹು ರತ್ನಭರ್ತಿ ವಸುಂಧರ, ಹಸುರು ನೀಲಾಂಬರ ಭೂಷಿತೆ ಎಂದೆಲ್ಲಾ ಕವಿಗಳು ಬಣ್ಣಿಸಿದ್ದಾರೆ. ಭೂಮಿ ಅಂದರೆ ಬರೀ ಮಣ್ಣೇ, ಕಲ್ಲೇ, ಗಾಳಿಯೇ, ನೀರೇ, ಗಿಡ ಮರ ಪ್ರಕೃತಿಯೇ ಇದರಲ್ಲಿ ಯಾವುದು ಅನ್ನುವುದು ಪ್ರಶ್ನೆಯಲ್ಲ. ಇವೆಲ್ಲವೂ ಒಳಗೊಂಡದ್ದೇ ಭೂಮಿ. ಮನುಕುಲ ಮಾತ್ರವಲ್ಲದೆ ಪ್ರಾಣಿ-ಪಕ್ಷಿ ಸಕಲ ಜೀವ ಸಂಕುಲವನ್ನು ಸಲಹುತ್ತಿರುವ ಭೂಮಿಯನ್ನು ನಾವು ತಾಯಿ ಎಂದೇ ಸಂಭೋದಿಸುವುದು ಹೆಚ್ಚು ಅರ್ಥಪೂರ್ಣವಾಗಿದೆ.

ಇದೇ ಏಪ್ರಿಲ್ 22 ವಿಶ್ವ ಭೂಮಿ ದಿನವಾಗಿದ್ದು, ಈ ಬಾರಿಯ ಘೋಷವಾಕ್ಯ "ನಮ್ಮ ಶಕ್ತಿ, ನಮ್ಮ ಗೃಹ" ಎಂಬುದಾಗಿದೆ. ಪ್ರಸ್ತುತ 56ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದ್ದು, ಜಗತ್ತಿನಾದ್ಯಂತ ಒಂದು ಶತಕೋಟಿಗೂ ಹೆಚ್ಚು ಜನರು ಭಾಗವಹಿಸುವರೆಂದು ಹೇಳಲಾಗಿದೆ.

ಇಂದು ನವೀಕರಿಸಬಹುದಾದ ಇಂಧನ, ಹಸುರು ತಂತ್ರಜ್ಞಾನ ಮತ್ತು ಪರಿಸರ ಸಂರಕ್ಷಣೆಯತ್ತ ನಾವುಗಳು ಗಮನ ಹರಿಸಬೇಕಾಗಿದೆ. ಹವಾಮಾನ ಬದಲಾವಣೆಯನ್ನು ಎದುರಿಸಲು ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸಲು ಪ್ರತಿಯೊಬ್ಬರು ಸಾಮೂಹಿಕ ಶಕ್ತಿಯಿಂದ ನಿರ್ವಹಿಸಬೇಕಾದ ಅಗತ್ಯವಿದೆ. ಪ್ರತಿಯೊಬ್ಬರು ಭೂಮಿಯ ಅನುಸರಿಸಿ ಬದುಕುವುದನ್ನು ನಾವುಗಳು ಕಲಿಯಬೇಕಾಗಿದೆ.

ತಾಯಿ ಭೂಮಿ ತಾಯಿ/ ಸದಯ ಅಭಯದಾಯಿ/ ಮಾತೆ ನಿನ್ನ ಸ್ವರ್ಪದಿಂದ/ ಅಮಿತ ಹರ್ಷ ಮನಸಿಗೆ...ಎಂದು ಕವಿ ಕೆ. ಎಸ್. ನಿಸಾರ್ ಅಹಮದ್ ಭೂ ತಾಯಿಯ ಸ್ವರ್ಪದ ಹರ್ಷವನ್ನು ಸೊಗಸಾಗಿ ಹಾಡಿದ್ದಾರೆ.

ಇಂದು ಏನಾಗಿದೆ, ಸಕಲ ಜೀವರಾಶಿಗಳು ಭೂಮಿಯನ್ನು ಅನುಸರಿಸಿಕೊಂಡು ಬದುಕಿದರೆ, ಮಾನವ ಮಾತ್ರ ಅದನ್ನು ಧಿಕ್ಕರಿಸಿ ಬಾಳುತ್ತಿದ್ದಾನೆ. ಇದರಿಂದಾಗಿಯೇ ಸಕಲ ಜೀವ ಸಂಕುಲವನ್ನು ಲಾಲನೆ-ಪಾಲನೆ-ಪೋಷಣೆ ಮಾಡುವ ಭೂಮಿಯೂ ಇತ್ತೀಚಿನ ದಶಕಗಳಿಂದ ವಿಚಿತ್ರವಾಗಿ ವರ್ತಿಸತೊಡಗಿದೆ.

ಈ ವಿಚಾರವಾಗಿ ಭೂ ವಿಜ್ಞಾನಿಗಳು, ಪರಿಸರವಾದಿಗಳು ಆತಂಕಕ್ಕೊಳಗಾಗಿ 1972ರ ಏಪ್ರಿಲ್ 22ರಂದು ಭೂಮಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ವಿಶ್ವ ಭೂಮಿ ದಿನ ಆಚರಣೆಗೆ ಕರೆ ನೀಡಿದರು. ಇಂದು ಎಲ್ಲೆಡೆ ವಿಶ್ವ ಭೂಮಿ ದಿನ ಆಚರಿಸಿಕೊಂಡು ಬರಲಾಗುತ್ತಿದೆ.

ಭೂ ರಕ್ಷಣೆಯ ಹೊಣೆ ಎಲ್ಲರದಾಗಿದ್ದು, ಸಹಕಾರಿಗಳಾದ ನಾವುಗಳು ಕೂಡ ಈ ಕುರಿತು ಅರಿವು ಮೂಡಿಸುವುದು ಮತ್ತು ಅದರ ಉಳಿವಿಗೆ ಏನೆಲ್ಲ ಮಾಡಬಹುದು ಅಲೋಚಿಸಿ, ಊರಿನ ಯುವಜನರನ್ನು, ಮಕ್ಕಳನ್ನು ತೊಡಗಿಸಿಕೊಂಡು ಸಾಧ್ಯವಾದಷ್ಟು ಗಿಡಗಳನ್ನು ನೆಡುವುದು ಹಾಗೂ ಇರುವ ಗಿಡ ಮರಗಳನ್ನು ಸಂರಕ್ಷಿಸುವುದರ ಮೂಲಕ ನಮಗೆ ಉಸಿರು ನೀಡಿರುವ ಭೂಮಿ ತಾಯಿಯ ಋಣವನ್ನು ತೀರಿಸಬಹುದಾಗಿದೆ.

ಓ ನನ್ನ ಪ್ರಿಯ ಪೃಥ್ವಿ/ ನಿನ್ನಲ್ಲಿಗೆ ಅಪರಿಚಿತನಾಗಿ ಬಂದೆ/ ಅತಿಥಿಯಾಗಿ ಬಾಳಿದೆ/ ಗೆಳೆಯನಾಗಿ ನಿನ್ನ ಬಾಗಿಲಿನಿಂದ ತೆರಳುತ್ತಿದ್ದೇನೆ. ಎಂದು ರವೀಂದ್ರನಾಥ ಟ್ಯಾಗೋರ್ ಅವರು ಪೃಥ್ವಿಯ ಬಗ್ಗೆಗಿನ ಈ ಕವಿತೆ ಹೆಚ್ಚು ಅರ್ಥಗರ್ಭಿತವಾಗಿದೆ. ಭೂ ಅತಿಥಿಗಳಾದ ನಾವುಗಳು ತೆರಳುವ ಮುನ್ನ ಮುಂದಿನ ಪೀಳಿಗೆಗೆ ವಾಸಯೋಗ್ಯವಾಗಿ ಉಳಿಸೋಣ...

► ಎಚ್.ಕೆ. ಪಾಟೀಲ

**ಡಿಪ್ಲೋಮಾ ಇನ್ ಅರ್ಬನ್
ಕೋ-ಆಪರೇಟಿವ್ ಬ್ಯಾಂಕಿಂಗ್
ಮ್ಯಾನೇಜ್‌ಮೆಂಟ್ ಕೋರ್ಸ್‌ಗೆ
ಅರ್ಜಿ ಆಹ್ವಾನ**

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ Diploma in Urban Cooperative Banking Management ಕೋರ್ಸ್‌ನ್ನು ಪ್ರಾರಂಭಿಸುತ್ತದೆ.

12ನೇ ಬ್ಯಾಚಿನ ಪರೀಕ್ಷೆಯ ಪರಿಶೀಲನೆ ಸದ್ಯದಲ್ಲಿಯೇ ಬರಲಿದ್ದು, ಈಗ 13ನೇ ಬ್ಯಾಚಿನ ಡಿಯುಸಿಬಿಎಂ ಕೋರ್ಸ್‌ನ್ನು ಪ್ರಾರಂಭಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸದರಿ ಕೋರ್ಸ್‌ನ್ನು ಮಹಾಮಂಡಳ, ಆರ್‌ಐಸಿಎಂ ಮತ್ತು ಎನ್‌ಸಿಸಿಟಿ ನವದೆಹಲಿ ಇವುಗಳ ಸಹಯೋಗದೊಂದಿಗೆ ನಡೆಸಲಾಗುವುದು.

ಈ ಕೋರ್ಸ್‌ಗೆ ಸಂಬಂಧಿಸಿದಂತೆ ಮಹಾಮಂಡಳವು ಬೆಂಗಳೂರಿನಲ್ಲಿ ಸಂಪರ್ಕ ತರಗತಿಗಳನ್ನು ಮತ್ತು ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿರುತ್ತದೆ. ಸದರಿ ಕೋರ್ಸ್‌ ನೌಕರರ ಮುಂಬಡ್ತಿಗೆ ಅನ್ವಯವಾಗುತ್ತದೆ ಹಾಗೂ ಬ್ಯಾಂಕಿನ ಅಭಿವೃದ್ಧಿಗೆ ಸಹಕಾರವಾಗುತ್ತದೆ.

ಪ್ರತಿ ಅಭ್ಯರ್ಥಿಗೆ ಕೋರ್ಸ್‌ನ ಶುಲ್ಕ ರೂ.5,700. +(GST) 1026. ಒಟ್ಟು 6,726/-ಗಳನ್ನು ನಿಗದಿಪಡಿಸಿ ಲಾಗಿದೆ. ಕೊನೆಯ ದಿನಾಂಕ 16.05.2026 ಆಗಿರುತ್ತದೆ. ಈ ಸದರಿ ಕೋರ್ಸ್‌ನ ಅವಧಿಯು ಮೂರು ತಿಂಗಳು ಆಗಿರುತ್ತದೆ.

ಆದ್ದರಿಂದ ತಮ್ಮ ಬ್ಯಾಂಕಿನ ಸಿಬ್ಬಂದಿಗಳನ್ನು Diploma in Urban Cooperative Banking Management (DUCBM) ಕೋರ್ಸ್‌ಗೆ ನಿಯೋಜಿಸಿ ಆದಷ್ಟು ಬೇಗನೆ ಅರ್ಜಿಯನ್ನು ಮಹಾಮಂಡಳಕ್ಕೆ ಕಳುಹಿಸಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ ಎಚ್. ಕಿರೇಸೂರ (7411332655) ಮತ್ತು ಮಹಾಮಂಡಳದ ಅಧಿಕಾರಿ ಶ್ರೀ ರಮೇಶ್ ಎನ್. (9448003167) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ಬೆಂಗಳೂರಿನಲ್ಲಿ ದಿನಾಂಕ : 24.04.2026ರಂದು ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು / ಉಪಾಧ್ಯಕ್ಷರು ಮತ್ತು ನಿರ್ದೇಶಕ ಮಂಡಳಿ ಸದಸ್ಯರುಗಳಿಗೆ ರಾಜ್ಯ ಮಟ್ಟದ ಒಂದು ದಿನದ ವಿಚಾರ ಸಂಕರಣ

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು / ಉಪಾಧ್ಯಕ್ಷರು ಮತ್ತು ನಿರ್ದೇಶಕ ಮಂಡಳಿ ಸದಸ್ಯರುಗಳಿಗೆ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕರಣವನ್ನು ಮಹಾಮಂಡಳದ ಕೆ.ಎಚ್.ಪಾಟೀಲ ಸಭಾಂಗಣ, ಬೆಂಗಳೂರು - 560027 ಇಲ್ಲಿ ದಿನಾಂಕ : 24.04.2026ರಂದು ಏರ್ಪಡಿಸಲಾಗಿದೆ. ಈ ವಿಚಾರ ಸಂಕರಣದಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ನಿರ್ದೇಶಕರ ಪಾತ್ರ, ಕೆಸಿಎಸ್ ಕಾಯ್ದೆಯ ಪ್ರಮುಖ ನಿಬಂಧನೆಗಳು ಮತ್ತು ಇತ್ತೀಚಿನ ತಿದ್ದುಪಡಿಗಳು, ಯುಸಿಬಿಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಮತ್ತು ಸೈಬರ್ ಭದ್ರತೆ ಮತ್ತು AI ತಂತ್ರಜ್ಞಾನ, ಹಾಗೂ ನಿಯಂತ್ರಕ ಕಾಳಜಿಯಲ್ಲಿ - ಆರ್‌ಬಿಎ ದೃಷ್ಟಿಕೋನ, ಈ ವಿಷಯಗಳ ಕುರಿತು ನುರಿತ ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ಸದರಿ ವಿಚಾರ ಸಂಕರಣವನ್ನು ದಿನಾಂಕ : 24.04.2026ರಂದು ಬೆಳಿಗ್ಗೆ 8.30 ಗಂಟೆಗೆ ಉಪಹಾರ ಹಾಗೂ ನೋಂದಣಿಯೊಂದಿಗೆ ಪ್ರಾರಂಭಿಸಲಾಗುವುದು.

ಪ್ರಯುಕ್ತ, ವಿಚಾರ ಸಂಕರಣದಲ್ಲಿ ಭಾಗವಹಿಸುವವರು ಮಹಾಮಂಡಳದ ಇ-ಮೇಲ್ ವಿಳಾಸ: kscubfed@gmail.comಕ್ಕೆ ಭಾಗವಹಿಸುವವರ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ತಾವುಗಳು ಈ ವಿಚಾರ ಸಂಕರಣದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮಹಾಮಂಡಳದ ಪರವಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ ಎಚ್.ಕಿರೇಸೂರ (7411332655) ಮತ್ತು ಮಹಾಮಂಡಳದ ಅಧಿಕಾರಿ ಶ್ರೀ ರಮೇಶ್ ಎನ್. (9448003167) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ಜನತಾ ಸೇವಾ ಕೋ-ಆಪರೇಟಿವ್ ಬ್ಯಾಂಕಿಗೆ ರೂ. 23.08 ಕೋಟಿ ಒಟ್ಟು ಲಾಭ

ಬೆಂಗಳೂರು: ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಒಂದಾದ ಜನತಾ ಸೇವಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ 1996ರಲ್ಲಿ ಆರ್.ಬಿ.ಎ. ಯಿಂದ ಬ್ಯಾಂಕಿಂಗ್ ಪರವಾನಿಗೆ ಪಡೆದು ಬ್ಯಾಂಕ್ ಆಗಿ ಕಾರ್ಯಾರಂಭ ಮಾಡಿದ್ದು, ಬ್ಯಾಂಕಿಂಗ್ ಸೇವೆಯನ್ನು ಗ್ರಾಹಕರಿಗೆ ನೀಡುತ್ತಾ ಬಂದಿದ್ದು, 2025-26ರ ಆರ್ಥಿಕ ಸಾಲಿನಲ್ಲಿ 5 ಶಾಖೆಗಳನ್ನು ಹೊಂದಿರುವ ಬ್ಯಾಂಕ್ ಸದರಿ ಸಾಲಿನಲ್ಲಿ ಒಟ್ಟು ಅನುತ್ಪಾದಕ ಆಸ್ತಿ (Gross NPA) ಶೇ.3.70% ಆಗಿದ್ದು, ನಿವ್ವಳ ಅನುತ್ಪಾದಕ ಸಾಲ (Net NPA) ಶೂನ್ಯವಾಗಿದೆ.

ಪ್ರಸಕ್ತ 2025-26ರ ಸಾಲಿನಲ್ಲಿ ರೂ. 1500.29 ಲೇವಣಿ ಸಂಗ್ರಹಣೆಯಾಗಿರುತ್ತದೆ. ಷೇರುದಾರರಿಗೆ ಕಡಿಮೆ ಬಡ್ಡಿದರದಲ್ಲಿ ವಿವಿಧ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು, ರೂ.942.50 ಕೋಟಿಗಳಷ್ಟು ಸಾಲ ಮತ್ತು ಮುಂಗಡಗಳನ್ನು ನೀಡಿದೆ. ಬ್ಯಾಂಕು ರೂ. 722.00 ಕೋಟಿಗಳಷ್ಟು ಹೂಡಿಕೆ ಮಾಡಿದ್ದು, ಬ್ಯಾಂಕಿನಲ್ಲಿ ಅಪದ್ಧನ ನಿಧಿ ಮತ್ತು ಇತರೆ ನಿಧಿಗಳು ರೂ. 232.52 ಕೋಟಿಗೂ ಮೀರಿದ್ದು, 2025-26ನೇ ಸಾಲಿಗೆ ಆಡೀಟ್ ಪೂರ್ವ ಒಟ್ಟು ರೂ. 23.08 ಕೋಟಿ ಲಾಭಗಳಿಸಿದೆ.

ಬ್ಯಾಂಕಿನಲ್ಲಿ ಒಟ್ಟು 14540 ಷೇರುದಾರರುಗಳಿದ್ದು, ಒಟ್ಟು ಷೇರು ಬಂಡವಾಳ ರೂ. 36.62 ಕೋಟಿಗೂ ಮೀರಿದೆ. ಸುಮಾರು 42,000 ಗ್ರಾಹಕರುಗಳಿದ್ದು, ಬ್ಯಾಂಕ್ ತನ್ನ ಗ್ರಾಹಕರುಗಳಿಗೆ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಮತ್ತು ಲೇವಣಿಗಳ ಮೇಲೆ ಆಕರ್ಷಕ ಬಡ್ಡಿದರಗಳನ್ನು ನೀಡುತ್ತಿದ್ದು, ಜೊತೆಗೆ ಬ್ಯಾಂಕು ಷೇರು ಸಂಗ್ರಹದಲ್ಲಿ, ಸ್ವಂತ ನಿಧಿ ಕ್ರೋಢೀಕರಣದಲ್ಲಿ, ಲೇವಣಿ ಸಂಗ್ರಹಣೆಯಲ್ಲಿ, ಸಾಲ ನೀಡಿಕೆಯಲ್ಲಿ ಮತ್ತು ಲಾಭ ಗಳಿಕೆಯಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಪೈಕಿ ಮುಂದಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಹೆಚ್.ಸಿ. ಗೋಪಾಲ್ ರವರು ತಿಳಿಸಿದ್ದಾರೆ.

ಹಾಗೂ 2025-26 ನೇ ಸಾಲಿನಲ್ಲಿ ಉತ್ತಮ ಆರ್ಥಿಕ ಪ್ರಗತಿಗೆ ಕಾರಣೀಭೂತರಾದ ಷೇರುದಾರರಿಗೆ, ಗ್ರಾಹಕರಿಗೆ, ಆರ್ಥಿಕ ಪ್ರಗತಿ ಸಾಧಿಸಲು ಸಹಕರಿಸಿದ ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ಮತ್ತು ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಮುಂದಿನ ಆರ್ಥಿಕ ವರ್ಷ 2026-27ನೇ ಸಾಲಿಗೆ ಇದೇ ರೀತಿಯ ಉತ್ತಮ ಫಲಿತಾಂಶವನ್ನು ಪಡೆಯಲು ಸಹಕಾರ ನೀಡಬೇಕೆಂದು ಕೋರಿರುತ್ತಾರೆ.



ತುಮಕೂರು ವೀರಶೈವ ಸಹಕಾರ ಬ್ಯಾಂಕಿನಲ್ಲಿ ಅಂಗೈಕ್ಯ ಸಹಕಾರಿ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 119ನೇ ಪುಣ್ಯಸ್ಮರಣೆ

ತುಮಕೂರು : ಲಿಂಗೈಕ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 119ನೇ ಪುಣ್ಯಸ್ಮರಣೆ ಕಾರ್ಯಕ್ರಮ ಹಾಗೂ ಪ್ರಸಾದ ವಿನಿಯೋಗ ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕಿಗೆ ರೂ. 19.44 ಕೋಟಿ ಲಾಭ

ಬೆಂಗಳೂರು: 105 ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕದ ಪ್ರತಿಷ್ಠಿತ ಸಹಕಾರಿ ಬ್ಯಾಂಕಾದ “ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕ್ ಮಾರ್ಚ್ 31, 2026ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ಬ್ಯಾಂಕಿನ ಆಡಳಿತ ಮಂಡಳಿಯ ಸಹಕಾರದಿಂದ ರೂ.813.32 ಕೋಟಿ ಠೇವಣಿ ಸಂಗ್ರಹಿಸಿ, ರೂ.496.67 ಕೋಟಿ ಸಾಲ ಮುಂಗಡ ನೀಡಿ ತನ್ನ ಒಟ್ಟು ವ್ಯವಹಾರವನ್ನು ರೂ. 1309.99 ಕೋಟಿಗಳಿಗೆ ವೃದ್ಧಿಸಿ ನೂತನ ದಾಖಲೆಯನ್ನು ನಿರ್ಮಿಸಿದೆ ಹಾಗೂ ರೂ.19.44 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎನ್. ಎಂ. ಸುರೇಶ್ ರವರು ತಿಳಿಸಿರುತ್ತಾರೆ.


ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ ಒಟ್ಟು ಸದಸ್ಯರ ಸಂಖ್ಯೆ 19493ಕ್ಕೂ ಮೀರಿರುವುದು ಕೂಡ ಇನ್ನೊಂದು ದಾಖಲೆಯಾಗಿದೆ. ಬ್ಯಾಂಕಿನ ಠೇವಣಿಗಳು ಕಳೆದ ವರ್ಷದ ರೂ.734.22 ಕೋಟಿಗಳಿಂದ ಪ್ರಸಕ್ತ ವರ್ಷಾಂತ್ಯಕ್ಕೆ ರೂ.813.32 ಕೋಟಿಗಳಿಗೆ ಹಾಗೂ ಒಟ್ಟು ಸಾಲ ಮತ್ತು ಮುಂಗಡಗಳು ಕಳೆದ ವರ್ಷದ ರೂ.481.11 ಕೋಟಿಗಳಿಂದ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ರೂ.496.67 ಕೋಟಿಗಳಿಗೆ ಏರಿಕೆಯಾಗಿರುತ್ತದೆ. ಈ ಸಾಧನೆಯು ಗ್ರಾಹಕರು ಬ್ಯಾಂಕಿನ ಮೇಲೆ ಇಟ್ಟಿರುವ ವಿಶ್ವಾಸದ ಪ್ರತೀಕವಾಗಿದೆ.

ಬ್ಯಾಂಕಿನ ಒಟ್ಟು ದುಡಿಯುವ ಬಂಡವಾಳ ಕಳೆದ ವರ್ಷದ ರೂ.888.44 ಕೋಟಿಗಳಿಂದ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ರೂ.980.13 ಕೋಟಿಗಳಿಗೆ ಏರಿಕೆಯಾಗಿದ್ದು, ರೂ.91.69 ಕೋಟಿಯಷ್ಟು ಹೆಚ್ಚಳವಾಗುವುದರ ಮೂಲಕ ಶೇಕಡಾ 10.32 ರಷ್ಟು ವೃದ್ಧಿ ದಾಖಲಿಸಿದೆ. ಅಲ್ಲದೇ ಒಟ್ಟು ರೂ.416.43 ಕೋಟಿ ಹಣವನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ವಿವಿಧ ಬ್ಯಾಂಕುಗಳಲ್ಲಿ ಹೂಡಿಕೆಗಳ ಮೂಲಕ ಬ್ಯಾಂಕಿನ ಆರ್ಥಿಕ ಸ್ಥಿರತೆಯನ್ನು ದೃಢೀಕರಿಸಿದೆ.

ಒಟ್ಟು ಸುಮಾರು 19493 ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಬೃಹತ್ ಪಟ್ಟಣ ಸಹಕಾರಿ ಬ್ಯಾಂಕ್ ತನ್ನ ಷೇರು ಬಂಡವಾಳವನ್ನು ಕಳೆದ ವರ್ಷದ ರೂ.20.81 ಕೋಟಿಗಳಿಂದ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ರೂ. 21.97 ಕೋಟಿ ತಲುಪುವುದರ ಮೂಲಕ ಶೇಕಡಾ 5.57 ರಷ್ಟು ವೃದ್ಧಿ ದಾಖಲಿಸಿದೆ ಹಾಗೂ ಸ್ವಂತ ನಿಧಿಗಳನ್ನು ರೂ.46.99 ಕೋಟಿಗಳಿಗೆ ವೃದ್ಧಿಸುವುದರೊಂದಿಗೆ ಸ್ವಂತ ಬಂಡವಾಳವನ್ನು ರೂ.80.67 ಕೋಟಿಗಳಿಗೆ ವೃದ್ಧಿಸಿಕೊಂಡಿರುತ್ತದೆ. ಬ್ಯಾಂಕ್ ಅನುತ್ಪಾದಕ ಆಸ್ತಿಗಳ ಪ್ರಮಾಣವನ್ನು ಪ್ರತಿಶತ ಸೊನ್ನೆಗೆ ಕಾಯ್ದುಕೊಂಡು ಬಂದಿರುವುದು ಹೆಮ್ಮೆಯ ವಿಷಯವಾಗಿದೆ.



ಶ್ರೀ ಎನ್.ಎಂ. ಸುರೇಶ್
ಅಧ್ಯಕ್ಷರು



ಶ್ರೀ ವೈ.ಎಸ್. ಕೇಶವರಾಜು
ಉಪಾಧ್ಯಕ್ಷರು

ಬ್ಯಾಂಕ್ ತನ್ನ ಗ್ರಾಹಕರಿಗೆ ಹಲವು ಠೇವಣಿ ಹಾಗೂ ಸಾಲ ಮುಂಗಡಗಳನ್ನು ಅತ್ಯಾಕರ್ಷಕ ಬಡ್ಡಿದರದಲ್ಲಿ ನೀಡುತ್ತಿದ್ದು, ಸದಸ್ಯರು ಹಾಗೂ ಗ್ರಾಹಕರು ಈ ಠೇವಣಿ ಹಾಗೂ ಸಾಲ ಯೋಜನೆಗಳ ಲಾಭ ಪಡೆಯಬೇಕೆಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎನ್. ಎಂ.ಸುರೇಶ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಬ್ಯಾಂಕ್ ಗ್ರಾಹಕರಿಗೆ ತಂತ್ರಜ್ಞಾನ ಪೂರಿತ, ಸುರಕ್ಷಿತ ಬ್ಯಾಂಕಿಂಗ್ ಸೌಲಭ್ಯಗಳನ್ನು ನೀಡುತ್ತಿದೆ. ತನ್ಮೂಲಕ ಎಲ್ಲಾ ಶಾಖೆಗಳಲ್ಲಿ ಆರ್.ಟಿ.ಜಿ.ಎಸ್ (RTGS), ಎನ್.ಇ.ಎಫ್.ಟಿ (NEFT), ಎ.ಟಿ.ಎಮ್ ರೂಪೇ ಕಾರ್ಡ್ (ATM RuPay Card), ಸಿ.ಟಿ.ಎಸ್. ಕ್ಲಿಯರಿಂಗ್ (CTS Clearing), ಎಸ್.ಎಮ್. ಎಸ್, ಅಲರ್ಟ್ ಮುಂತಾದ ನವೀನ ಗ್ರಾಹಕ ಸ್ನೇಹಿ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿರುತ್ತದೆ. ಬ್ಯಾಂಕ್ ತನ್ನ ಎಲ್ಲಾ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡಿ ನೂತನ ದಾಖಲೆಗಳೊಂದಿಗೆ ಲಾಭಗಳಿಸಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಬ್ಯಾಂಕ್ ಒಟ್ಟು 6 ಶಾಖೆಗಳನ್ನು ಹೊಂದಿ ವ್ಯವಹರಿಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶಾಖೆಗಳನ್ನು ಪ್ರಾರಂಭಿಸುವ ಯೋಜನೆಯನ್ನು ಹೊಂದಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎನ್.ಎಂ. ಸುರೇಶ್ ರವರು ತಿಳಿಸಿರುತ್ತಾರೆ.

ಬ್ಯಾಂಕಿನ ಈ ಎಲ್ಲಾ ಸಾಧನೆಗಳಿಗೆ ಗೌರವಾನ್ವಿತ ಸದಸ್ಯರ, ಅಭಿಮಾನಿ ಗ್ರಾಹಕರ ಅಭೂತಪೂರ್ವ ವಿಶ್ವಾಸ, ನಿರಂತರ ಸಹಕಾರ, ಆಡಳಿತ ಮಂಡಳಿಯ ಸೂಕ್ತ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ನಿಷ್ಠಾಪೂರ್ಣ ಕರ್ತವ್ಯ ನಿರ್ವಹಣೆಯೇ ಕಾರಣವೆಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎನ್.ಎಂ.ಸುರೇಶ್ ಹಾಗೂ ಉಪಾಧ್ಯಕ್ಷರಾದ ಶ್ರೀ ವೈ.ಎಸ್. ಕೇಶವರಾಜು ರವರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ಶ್ರೀ ಗವಿಸಿದ್ದೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಗೆ ರೂ.100 ಲಕ್ಷ ಲಾಭ

ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಕೊಪ್ಪಳ 2025-26ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕಿನಲ್ಲಿ 4636 ಸದಸ್ಯರಿದ್ದು, ರೂ. 262.30 ಲಕ್ಷ ಷೇರು ಬಂಡವಾಳ ಹೊಂದಿ, ರೂ.10372.34 ಲಕ್ಷ ಠೇವಣಿ ಸಂಗ್ರಹಿಸಿ, ರೂ.1619.84 ಲಕ್ಷ ನಿಧಿಗಳು, ರೂ. 100ಲಕ್ಷ ಲಾಭ ಗಳಿಸಿ, ನಿವ್ವಳ ಎನ್‌ಪಿಎ ಶೇ.0.00% ಹೊಂದಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ರಾಜಶೇಖರಗೌಡ ಎಮ್. ಆಡೂರ ರವರು ತಿಳಿಸಿರುತ್ತಾರೆ.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಮತಿ ಕಣ್ಣಿಪೂಜಾ ತಂ ಗಣೇಶಕುಮಾರ, ನಿರ್ದೇಶಕರಗಳಾದ ಶ್ರೀ ಬಸವರಾಜ ಬಿ.ಶಹಮೂರ, ಶ್ರೀ ಗವಿಸಿದ್ದಪ್ಪ ಸಿ. ತಳಕಲ್, ಶ್ರೀ ವಿಶ್ವನಾಥ ಜಿ. ಅಗಡಿ, ಶ್ರೀ ರಾಜೇಂದ್ರಕುಮಾರ ಎಸ್. ಶೆಟ್ಟರ್, ಶ್ರೀ ಶ್ರೀಶೈಲಪ್ಪ ಬಿ.ಅಂಗಡಿ, ಶ್ರೀ ಬಸಯ್ಯ ಎಸ್. ಹಿರೇಮಠ, ಶ್ರೀಮತಿ ಸೈಯದಾ ಶಹನಾಜ್‌ಬೇಗಂ, ಶ್ರೀ ರಮೇಶ ಎಮ್.ಕವಲೂರ, ಶ್ರೀ ನಾಗರಾಜ ಡಿ. ಅರಕೇರಿ, ಶ್ರೀ ಬಾಬಾ ಎಚ್.ಅರಗಂಜಿ, ಶ್ರೀ ಮಲ್ಲಿಕಾರ್ಜುನ ಎಸ್. ಪಾಟೀಲ್, ವೃತ್ತಿಪರ ನಿರ್ದೇಶಕರಾದ ಶ್ರೀ ಅಜ್ಜಯ್ಯ ಎಸ್. ಹಿರೇಮಠ, ಶ್ರೀಮತಿ ಸುವರ್ಣ ಬಿ.ಪೋಲಿಸ್ ಪಾಟೀಲ್ ಉಪಸ್ಥಿತರಿದ್ದರು.

ಆರ್ಥಿಕ ಸದೃಢತೆ ಹಾಥಿಸಿದ ದಿ ಜನತಾ ಕೋ-ಆಪರೇಟಿವ್ ಬ್ಯಾಂಕ್, ಬೆಂಗಳೂರು

ಬೆಂಗಳೂರು : ಕರ್ನಾಟಕ ರಾಜ್ಯದ ಪ್ರಮುಖ ಪಟ್ಟಣ ಸಹಕಾರ ಬ್ಯಾಂಕುಗಳಲ್ಲೊಂದಾದ “ದಿ ಜನತಾ ಕೋ-ಆಪರೇಟಿವ್ ಬ್ಯಾಂಕ್ ಲಿ., ಬೆಂಗಳೂರು ನಗರದ ಮಲ್ಲೇಶ್ವರಂ ಬಡಾವಣೆಯಲ್ಲಿ ಕೇಂದ್ರ ಕಛೇರಿ ಹೊಂದಿದ್ದು, ನಗರದ ವಿವಿಧ ಸ್ಥಳಗಳಲ್ಲಿ 7 ಶಾಖೆಗಳ ಮೂಲಕ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದೆ. ದಿನಾಂಕ:31.03.2026ರಲ್ಲಿದ್ದಂತೆ ಬ್ಯಾಂಕಿನ ಸ್ವಂತ ಬಂಡವಾಳ ರೂ.158.33 ಕೋಟಿ, ಠೇವಣಿಗಳು ರೂ.647.00 ಕೋಟಿ, ಸಾಲ ಮತ್ತು ಮುಂಗಡಗಳು ರೂ.442.00 ಕೋಟಿ, ಹೂಡಿಕೆಗಳು ರೂ.334.00 ಕೋಟಿ, ಒಟ್ಟು ವ್ಯವಹಾರ ರೂ.1089.00 ಕೋಟಿಯಾಗಿದೆ. 2025-26ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕು ನಿಯಮಾನುಸಾರ ಮಾಡಲಾಗಿರುವ ವ್ಯವಹಾರಿಕ ಹಾಗೂ ಆಡಳಿತಾತ್ಮಕ ಖರ್ಚು ವೆಚ್ಚಗಳನ್ನು ಕಳೆದು ಪಾವತಿಸಬೇಕಾದ ಆದಾಯ ತೆರಿಗೆ ಮತ್ತು ಇತರೆ ಅವಕಾಶಗಳಿಗಾಗಿ ಅವಶ್ಯವಿರುವ ಮೊಬಲಗನ್ನು ತೆಗೆದಿರಿಸಿದ ನಂತರ ರೂ.11.45 ಕೋಟಿ ನಿವ್ವಳ ಲಾಭ (ನೆಟ್ ಪ್ರಾಫಿಟ್)ಗಳಿಸಿದೆ.



ಶ್ರೀ ಸಿ.ಎಲ್.ಮರಿಗೌಡ
ಅಧ್ಯಕ್ಷರು

ಇದೇ ಅವಧಿಯಲ್ಲಿ ಬ್ಯಾಂಕಿನ ನಿವ್ವಳ ಅನುತ್ಪಾದಕ ಸಾಲಗಳ ಪ್ರಮಾಣ ಶೂನ್ಯಕ್ಕೆ ಇಳಿದಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಸಿ.ಎಲ್. ಮರಿಗೌಡರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಉಪಾಧ್ಯಕ್ಷರಾದ ಶ್ರೀ ಅರವಿಂದ ಬಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಾದ ಶ್ರೀಮತಿ ವಿನೋದ ಶಿವರಾಮಯ್ಯ ರವರು ಪ್ರಕಟಿತ ಅಂಕಿ ಅಂಶಗಳು ಬ್ಯಾಂಕಿನ ಆರ್ಥಿಕ ಸದೃಢತೆಗೆ ಸಾಕ್ಷಿಯಾಗಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ತುಮಕೂರು ವೀರಶೈವ ಸಹಕಾರ ಬ್ಯಾಂಕಿಗೆ ರೂ.14.90 ಕೋಟಿ ಒಟ್ಟು ಲಾಭ

ತುಮಕೂರು: ತುಮಕೂರು ವೀರಶೈವ ಸಹಕಾರ ಬ್ಯಾಂಕ್ 2025-26ನೇ ಆರ್ಥಿಕ ವರ್ಷದಲ್ಲಿ ರೂ.592.44 ಕೋಟಿ ಠೇವಣಿ ಸಂಗ್ರಹಿಸಿ, ರೂ.427.19 ಕೋಟಿ ಸಾಲ ಮತ್ತು ಮುಂಗಡ ನೀಡಿ, ರೂ.309.85 ಕೋಟಿ ಹೂಡಿಕೆಗಳನ್ನು ಮಾಡಿ ನೂತನ ದಾಖಲೆಯನ್ನು ನಿರ್ಮಿಸಿದೆ ಹಾಗೂ ರೂ.14.90 ಕೋಟಿ ಒಟ್ಟು ಲಾಭ ಗಳಿಸಿ, ನಿವ್ವಳ ಎನ್‌ಪಿಎ ಶೂನ್ಯ ಹೊಂದಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕೆ.ಜೆ. ರುದ್ರಪ್ಪ ರವರು ತಿಳಿಸಿರುತ್ತಾರೆ.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಕೆ. ಮಲ್ಲಿಕಾರ್ಜುನಯ್ಯ, ಶ್ರೀ ಟಿ.ಜೆ. ಗಿರೀಶ್, ಶ್ರೀ ಟಿ.ಎಲ್. ಏಕಾಂತ, ಶ್ರೀ ಆರ್.ಮಂಜುನಾಥ್, ಶ್ರೀ ಟಿ.ಆರ್. ಯೋಗೀಶ್, ಶ್ರೀ ಪಿ. ರವಿಶಂಕರ್, ಶ್ರೀ ಟಿ.ಎಸ್. ಷಣ್ಮುಖಸ್ವಾಮಿ, ಶ್ರೀ ಬಿ. ರೇಣುಕಾರಾಧ್ಯ, ಶ್ರೀ ಟಿ.ವಿ. ಚಂದ್ರಶೇಖರ್, ಶ್ರೀ ಈ.ಎಸ್. ಸಂತೋಷ್‌ಕುಮಾರ್, ಶ್ರೀ ಬಿ.ನಾಗರಾಜ, ಶ್ರೀ ಟಿ.ಎಸ್. ಶ್ರೀಕಂಠಸ್ವಾಮಿ, ಶ್ರೀ ಟಿ.ಎಂ. ಸಂತೋಷ್, ಶ್ರೀ ಕೆ.ಎಸ್.ಅರುಣ್‌ಕುಮಾರ್, ಶ್ರೀ ಅರ್ಜುನ್ ಎಂ. ವೀರೇಶ್, ಶ್ರೀ ಗಣೇಶ್ ಜಿ. ಪ್ರಸಾದ್, ಶ್ರೀಮತಿ ಹೆಚ್.ಎಂ. ದೀಪಶ್ರೀ, ಶ್ರೀಮತಿ ವಿ.ಯು. ರೂಪ, ವೃತ್ತಿಪರ ನಿರ್ದೇಶಕರಾದ ಶ್ರೀ ಸುದರ್ಶನ್ ಬಿ, ಶ್ರೀ ಟಿ.ಪಿ. ಕಾರ್ತಿಕ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಬಿ.ಎಸ್. ಕಲ್ಪನಾ ಉಪಸ್ಥಿತರಿದ್ದರು. ಬ್ಯಾಂಕಿನ ಅಭಿವೃದ್ಧಿಗೆ ಕಾರಣಕರ್ತರಾದ ಬ್ಯಾಂಕಿನ ಗೌರವಾನ್ವಿತ ಸದಸ್ಯರು, ಠೇವಣಿದಾರರು, ಗ್ರಾಹಕರು, ವ್ಯವಸ್ಥಾಪನ ಸಮಿತಿ ಸದಸ್ಯರು, ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರಿಗೆ ಬ್ಯಾಂಕಿನ ಆಡಳಿತ ಮಂಡಳಿಯು ಅಭಿನಂದನೆ ಸಲ್ಲಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕೆ.ಜೆ.ರುದ್ರಪ್ಪ ರವರು ತಿಳಿಸಿದ್ದಾರೆ.

ಯುಪಿಐ ಹಾವತಿ ನಿಯಮಗಳೆಲ್ಲ ಮಹತ್ವದ ಬದಲಾವಣೆ : ಮೇ ತಂಗಳ ನಂತರ ಜಾರಿಗೆ ಇನ್ನು ಹತ್ತು ಹಾಬಿರಕ್ತಿಂಕ ಹೆಜ್ಜಿನ ಹಣ ಕಟುಹಿಸಿದರೆ ಒಂದು ಗಂಟೆ ನಂತರ ಹಾವತಿ

ಸೈಬರ್ ವಂಚನೆಯ ಜಾಲಕ್ಕೆ ಬಿದ್ದು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಳ್ಳುತ್ತಿರುವ ಜನರನ್ನು ರಕ್ಷಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಈಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ದೇಶದಾದ್ಯಂತ ಕ್ರಾಂತಿ ಮಾಡಿರುವ ಯುಪಿಐ ಪಾವತಿ ಕ್ರಮದಲ್ಲಿ ಶೀಘ್ರದಲ್ಲೇ ದೊಡ್ಡ ಮಟ್ಟದ ಬದಲಾವಣೆಯಾಗುವ ಸಾಧ್ಯತೆ ಇದೆ. ಮೊದಲನೆಯದಾಗಿ ನೀವು ಯುಪಿಐ



ನೀವು ವಂಚನೆಗೊಳಗಾಗುತ್ತಿದ್ದೀರಿ ಎಂದು ನಿಮಗೆ ಅರಿವಾದರೆ ತಕ್ಷಣವೇ ಆ ವಹಿವಾಟನ್ನು ರದ್ದುಗೊಳಿಸುವ ಅವಕಾಶ ನಿಮಗಿರುತ್ತದೆ.

ಕಟ್ಟುನಿಟ್ಟಿನ ನಿಯಮ ಏಕೆ ಜಾರಿಯಾಗುತ್ತಿದೆ : ಕಳೆದ 2025ರ ಸಾಲಿನಲ್ಲಿ ಭಾರತದಲ್ಲಿ ಸುಮಾರು 22,000 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಡಿಜಿಟಲ್ ವಂಚನೆಗಳ ಮೂಲಕ ಜನರು ಕಳೆದುಕೊಂಡಿದ್ದಾರೆ. ದೇಶದ ಒಟ್ಟು ವಂಚನೆಗಳ ಅಂಕಿ ಅಂಶಗಳನ್ನು

ಮೂಲಕ 10,000 ರೂಪಾಯಿಗಿಂತ ಹೆಚ್ಚಿನ ಹಣವನ್ನು ಯಾರಿಗಾದರೂ ಕಳುಹಿಸಿದರೆ ಆ ಹಣ ತಕ್ಷಣವೇ ಅವರಿಗೆ ತಲುಪುವುದಿಲ್ಲ. ಈ ವಹಿವಾಟಿಗೆ ಕನಿಷ್ಠ ಒಂದು ಗಂಟೆಯ ಕೂಲಿಂಗ್ ಅವಧಿಯನ್ನು ನಿಗದಿಪಡಿಸಲು ಆರ್‌ಬಿಐ ಚಿಂತಿಸುತ್ತಿದೆ. ಇದರರ್ಥ ನೀವು ಹಣ ಕಳುಹಿಸಿದ ನಂತರ ಎದುರಿಗಿರುವ ವ್ಯಕ್ತಿ ಅದನ್ನು ಸ್ವೀಕರಿಸಲು ಒಂದು ಗಂಟೆ ಕಾಯಬೇಕಾಗುತ್ತದೆ. ಈ ಅವಧಿಯಲ್ಲಿ

ಗಮನಿಸಿದಾಗ ಶೇಕಡಾ 98.5 ರಷ್ಟು ವಂಚನೆಗಳು 10,000 ರೂಪಾಯಿಗಿಂತ ಹೆಚ್ಚಿನ ಮೊತ್ತದ ವಹಿವಾಟುಗಳಲ್ಲೇ ನಡೆಯುತ್ತಿವೆ. ವಂಚಕರು ಜನರನ್ನು ಬೆದರಿಸಿ ಅಥವಾ ಆಮಿಷವೊಡ್ಡಿ ತಕ್ಷಣವೇ ಹಣ ವರ್ಗಾಯಿಸುವಂತೆ ಒತ್ತಡ ಹೇರುತ್ತಾರೆ. ಅಂತಹ ಸಂದರ್ಭದಲ್ಲಿ ಈ ಒಂದು ಗಂಟೆಯ ವಿಳಂಬವು ಜನರಿಗೆ ಯೋಚಿಸಲು ಸಮಯ ನೀಡುತ್ತದೆ ಮತ್ತು ಅವರ ಹಣವನ್ನು ರಕ್ಷಿಸುತ್ತದೆ.

ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿ ವರ್ಗದವರಿಗೆ ಐದು ದಿನಗಳ ನಿರ್ವಹಣೆ ಅಭಿವೃದ್ಧಿ ತರಬೇತಿ

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಮತ್ತು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ)ಯ ಜಂಟಿ ಸಹಯೋಗದೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದಲ್ಲಿ ಐದು ದಿನಗಳ ಉನ್ನತ ಮಟ್ಟದ “ನಿರ್ವಹಣೆ ಅಭಿವೃದ್ಧಿ ತರಬೇತಿ” (Management Development Programme) ಯನ್ನು ಪ್ರಾರಂಭಿಸಲಾಗಿದೆ. ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ದೀರ್ಘಾವಧಿಯ ತರಬೇತಿಯನ್ನು ಏರ್ಪಡಿಸಲಾಗಿದೆ. ಈ ಸದರಿ 10ನೇ ಬ್ಯಾಚಿನ ತರಬೇತಿಯನ್ನು ದಿನಾಂಕ:23.05.2026 ರಂದು ಬೆಳಿಗ್ಗೆ 09.00 ಗಂಟೆಯಿಂದ ದಿನಾಂಕ : 27.05.2026ರ ಸಾಯಂಕಾಲ 05.30 ಗಂಟೆಯವರೆಗೆ ಒಟ್ಟು ಐದು ದಿನಗಳ ಕಾಲ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ) ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560 070 ಇಲ್ಲಿ ಏರ್ಪಡಿಸಲಾಗಿದೆ.

ಈ ತರಬೇತಿ ಶಿಬಿರದಲ್ಲಿ ಊಟ-ತಿಂಡಿ, ವಸತಿ ಸೌಕರ್ಯ ಮತ್ತು ಉಪನ್ಯಾಸಕರ ವ್ಯವಸ್ಥೆ, ಹಿನ್ನೆಲೆಯ ಪತ್ರ, ತರಬೇತಿ ಪ್ರಮಾಣಪತ್ರ ಇತ್ಯಾದಿಗಳು ಒಳಗೊಂಡಿರುತ್ತದೆ. ಈ ಸದರಿ ತರಬೇತಿ ಶಿಬಿರಕ್ಕೆ ಪ್ರತಿನಿಧಿ ಶುಲ್ಕ ನಿಗದಿಪಡಿಸಲಾಗಿದೆ. ಪ್ರತಿ ಪ್ರತಿನಿಧಿಗೆ ರೂ.5,000/- ಗಳು ಮತ್ತು ಜಿಎಸ್‌ಟಿ ತೆರಿಗೆ 18% ಸೇರಿಸಿ ಒಟ್ಟು ರೂ.5900/-ಹಾಗೂ ವಸತಿ ವ್ಯವಸ್ಥೆ ಬೇಡವಾದರೆ ಪ್ರತಿ ಪ್ರತಿನಿಧಿಗೆ ರೂ.4500/- ಗಳು ಮತ್ತು ಜಿಎಸ್‌ಟಿ ತೆರಿಗೆ 18% ಸೇರಿಸಿ ಒಟ್ಟು ರೂ.5310/- ಗಳನ್ನು ಬೆಂಗಳೂರಿನಲ್ಲಿ ಪಾವತಿಯಾಗುವಂತೆ ಚೆಕ್ / ಡಿಡಿ ಅಥವಾ ಎನ್‌ಇಎಫ್‌ಟಿ ಮುಖಾಂತರ ದಿನಾಂಕ:18.05.2026ರೊಳಗಾಗಿ ಮಹಾಮಂಡಳದಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಉಪ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ ಎಚ್.ಕಿರೇಸೂರ (7411332655) ಮತ್ತು ಮಹಾಮಂಡಳದ ಅಧಿಕಾರಿ ರಮೇಶ್ ಎನ್ (948003167) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ಪುಣೆಯಲ್ಲಿ ಮೇ 8-9ರಂದು 2026ರ 10ನೇ ಅಖಿಲ ಭಾರತ ಪಟ್ಟಣ ಸಹಕಾರಿ ಬ್ಯಾಂಕಿಂಗ್ ಶೃಂಗಸಭೆ ಮತ್ತು 2026 ಪ್ರಶಸ್ತಿ ಸಮಾರಂಭ (10th All India Urban Co-operative Banking Summit & Awards 2026)

ಕ್ರಿಸ್ಟ್ ಇನ್ಫೋಮೀಡಿಯಾವು 10ನೇ ಅಖಿಲ ಭಾರತ ಪಟ್ಟಣ ಸಹಕಾರಿ ಬ್ಯಾಂಕಿಂಗ್ ಶೃಂಗಸಭೆ ಮತ್ತು 2026 ಪ್ರಶಸ್ತಿಗಳು ಸಮಾರಂಭವನ್ನು ಮೇ 8 - 9, 2026 ರಂದು ಪುಣೆಯ ಹೋಟೆಲ್ ವೆಸ್ಟಿನ್ ಕೋರೆಗಾಂವ್ ಪಾರ್ಕ್‌ನಲ್ಲಿ ಆಯೋಜಿಸಿದೆ. ಈ ವರ್ಷದ ಶೃಂಗಸಭೆಯ ವಿಷಯ "ಪಟ್ಟಣ ಸಹಕಾರಿ ಬ್ಯಾಂಕಿಂಗ್ 4.0: ರೂಪಾಂತರ | ಏಕೀಕರಣ | ಸಬಲೀಕರಣ" (Urban cooperative Banking 4.0: Transform | Integrate | Empower). ಇದು ಪಟ್ಟಣ ಸಹಕಾರ ಬ್ಯಾಂಕುಗಳು ಅತ್ಯಂತ ಕ್ರಿಯಾತ್ಮಕವಾಗಿ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಹಾಯ ಮಾಡುವ ತಂತ್ರಜ್ಞಾನದ ಹಲವು ಅಂಶಗಳನ್ನು ಸ್ಪರ್ಶಿಸುವ ಪ್ರಯತ್ನವಾಗಿದೆ. ಈ ಶೃಂಗಸಭೆಯಲ್ಲಿ ಅನೇಕ ಐಟಿ ಮತ್ತು ಇತರ ತಜ್ಞರಿಂದ ಜ್ಞಾನ ಹಂಚಿಕೆಯ ಲಾಭವನ್ನು ಪಡೆಯಬಹುದಾಗಿದೆ. ಪ್ರಯುಕ್ತ, ಆಸಕ್ತಿಯುಳ್ಳ ಪಟ್ಟಣ ಸಹಕಾರ ಬ್ಯಾಂಕುಗಳ ಪದಾಧಿಕಾರಿಗಳು / ಅಧಿಕಾರಿಗಳು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶ್ರೀ ಅಭಿನವ ಶರ್ಮಾ (7428560607) abhinav@crestinfo.in ಇವರನ್ನು ಸಂಪರ್ಕಿಸಬಹುದಾಗಿದೆ.

ರಿಸರ್ವ್ ಬ್ಯಾಂಕ್ 'ಉತ್ಕರ್ಷ 2029'ರ (Utkarsh 2029) ಅನಾವರಣ

ರಿಸರ್ವ್ ಬ್ಯಾಂಕ್ ತನ್ನ ಮಧ್ಯಾವಧಿ ಕಾರ್ಯತಂತ್ರದ ಚೌಕಟ್ಟು 'ಉತ್ಕರ್ಷ 2029' (Utkarsh 2029) ಅನ್ನು ಅನಾವರಣಗೊಳಿಸಿದೆ. ಇದು 2026-2029ರ ಅವಧಿಯಲ್ಲಿ ಕರೆನ್ಸಿ ನಿರ್ವಹಣೆಯನ್ನು ಆಧುನೀಕರಿಸಲು, ಸಾಲದ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ವಿನ್ಯಾಸಗೊಳಿಸಲಾದ ನೀತಿಯಾಗಿದೆ.

ಉತ್ಕರ್ಷ 2029ರ ಪ್ರಮುಖಾಂಶಗಳು :

ಡಿಜಿಟಲ್ ಕರೆನ್ಸಿ (CBDC) ವಿಸ್ತರಣೆ : ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC)ಯ ಬಳಕೆಯನ್ನು ಹೆಚ್ಚಿಸುವುದು, ವಿಶೇಷವಾಗಿ ಗಡಿ-ದಾಟುವ ಪಾವತಿಗಳನ್ನು (cross-border payments) ವೇಗಗೊಳಿಸಲು ಮತ್ತು ಅಗ್ಗವಾಗಿಸಲು ಇದು ಪ್ರಮುಖ ಗುರಿಯಾಗಿದೆ.

ಕರೆನ್ಸಿ ನಿರ್ವಹಣೆಯ ಆಧುನೀಕರಣ : 'ಪ್ರಾಜೆಕ್ಟ್ ಸಾ-ಮುದ್ರಾ' (Project Sa-Mudra) ಮೂಲಕ ಕರೆನ್ಸಿ ನಿರ್ವಹಣಾ ವ್ಯವಸ್ಥೆಗಳನ್ನು ಡಿಜಿಟಲೀಕರಣಗೊಳಿಸುವುದು, ಹಸ್ತಚಾಲಿತ ಪ್ರಕ್ರಿಯೆಗಳನ್ನು ಕಡಿಮೆ ಮಾಡುವುದು ಮತ್ತು ದಕ್ಷತೆಯನ್ನು ಸುಧಾರಿಸುವುದು.

ಉದ್ದೇಶ: ಜಾಗತಿಕ ಡಿಜಿಟಲ್ ಕರೆನ್ಸಿ ಕ್ಷೇತ್ರದಲ್ಲಿ ದೇಶದ ಸ್ಥಾನವನ್ನು ಬಲಪಡಿಸುವುದು ಮತ್ತು ಸಾಂಪ್ರದಾಯಿಕ ಪಾವತಿ ವ್ಯವಸ್ಥೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು.

ಹಿನ್ನೆಲೆ : ಇದು 2023-2025ರ ಅವಧಿಯಲ್ಲಿದ್ದ 'ಉತ್ಕರ್ಷ 2.0'ನ ನಂತರದ ಮುಂದುವರಿಕೆಯಾಗಿದೆ. ಈ ಕಾರ್ಯತಂತ್ರವು ಆರ್ಥಿಕ ವ್ಯವಸ್ಥೆಯ ಡಿಜಿಟಲೀಕರಣ ಮತ್ತು ದಕ್ಷತೆಯನ್ನು ಹೆಚ್ಚಿಸುವ ಆರೋಪನ ಬದ್ಧತೆಯನ್ನು ತೋರಿಸುತ್ತದೆ.



ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ನಮ್ಮ ಒಬ್ಬ ಉದ್ಯೋಗಿ ಎಸ್.ಎಸ್.ಎಲ್.ಸಿ ಪಾಸಾಗಿ ಅನೇಕ ವರ್ಷಗಳಿಂದ ಡ್ರೈವರ್ ಆಗಿದ್ದಾನೆ. ಆತ ಡಿಪ್ಲೋಮಾ ಕೂಡಾ ಮುಗಿಸಿದ್ದಾನೆ. ಆತ ಬ್ಯಾಂಕಿನಲ್ಲಿ ಜೂನಿಯರ್ ಅಸಿಸ್ಟೆಂಟ್ ಆಗಿ ಪದೋನ್ನತಿ ಹೊಂದಲು ಅರ್ಹನೇ? ಉದ್ಯೋಗಿಯನ್ನು ನಾಲ್ಕನೇ ದರ್ಜೆಯಿಂದ ಮೂರನೇ ದರ್ಜೆಗೆ ಪದೋನ್ನತಿ ಮಾಡಲು ಕಾಯ್ದೆ ಮತ್ತು ರಿಜರ್ವ್ ಬ್ಯಾಂಕಿನಿಂದ ಅಭ್ಯಂತರವಿದೆಯೇ?

- ಪಟ್ಟಣ ಸಹಕಾರ ಬ್ಯಾಂಕ್ ನಿ., ಬೆಳಗಾವಿ ಜಿಲ್ಲೆ.

ಉತ್ತರ : ಪದೋನ್ನತಿ ಸಾಮಾನ್ಯವಾಗಿ ಬ್ಯಾಂಕಿನ ಬೋರ್ಡ್ ಅನುಮೋದಿತ ಸೇವಾ ನಿಯಮಗಳು, ಹಿರಿತನ, ಪರೀಕ್ಷೆಗಳು ಅಥವಾ ಕಾರ್ಯಕ್ಷಮತೆ ಆಧಾರದ ಮೇಲೆ ನಡೆಯುತ್ತದೆ. ಡ್ರೈವರ್‌ನಿಂದ ಅಸಿಸ್ಟೆಂಟ್ ಹುದ್ದೆಗೆ ಪದೋನ್ನತಿ ಅನೇಕ ಬ್ಯಾಂಕುಗಳಲ್ಲಿ ಸಾಮಾನ್ಯವಾಗಿದೆ. ರಿಜರ್ವ್ ಬ್ಯಾಂಕಿನಿಂದ ಮತ್ತು ಸಹಕಾರ ಕಾಯ್ದೆಯಲ್ಲಿ ಇದಕ್ಕೆ ಯಾವುದೇ ಪ್ರತಿಬಂಧವಿಲ್ಲ.

ಒಬ್ಬ ಉದ್ಯೋಗಿ ಆ ಹುದ್ದೆಗೆ ನೇಮಕಾತಿಗೆ ನಿರ್ದಿಷ್ಟಪಡಿಸಿದ ವಿದ್ಯಾರ್ಹತೆ ಹೊಂದಿದ್ದು, ಡಿಪ್ಲೋಮಾ ಮುಗಿಸಿದ್ದರೆ ಮುಂದಿನ ಹುದ್ದೆಗೆ ಪದೋನ್ನತಿ ಹೊಂದಲು ಅರ್ಹತೆ ಪಡೆಯುತ್ತಾನೆ. ಡ್ರೈವರ್ ಹುದ್ದೆಯ ನೇರ ನೇಮಕಾತಿಗೆ ಬೇಕಾಗಿರುವ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಬ್ಯಾಂಕಿನ ಸೇವಾ ನಿಯಮದಲ್ಲಿ ಅನುಮತಿ ಇದ್ದರೆ ಮತ್ತು ಡ್ರೈವರ್ ಇತರ ಅರ್ಹತೆಗಳನ್ನು ಹೊಂದಿದ್ದರೆ ಆತನನ್ನು ಜೂನಿಯರ್ ಅಸಿಸ್ಟೆಂಟ್ ಆಗಿ ಪದೋನ್ನತಿಗೊಳಿಸಲು ಯಾವುದೇ ಕಾಯ್ದೆ / ಕಾನೂನಿನ ಪ್ರತಿಬಂಧವಿಲ್ಲ.

ಬೈಲಹೊಂಗಲ ಅರ್ಬನ್ ಕೋ-ಆಪ್ ಬ್ಯಾಂಕಿಗೆ ರೂ.11.01 ಕೋಟಿ ಲಾಭ

ಬೈಲಹೊಂಗಲ : ಬೆಳಗಾವಿ ಜಿಲ್ಲೆಯ 100 ವರ್ಷಗಳ ಇತಿಹಾಸ ಇರುವ ಪ್ರತಿಷ್ಠಿತ ಸಹಕಾರಿ ಬ್ಯಾಂಕಾದ ದಿ ಬೈಲಹೊಂಗಲ ಅರ್ಬನ್ ಕೋ-ಆಪ್ ಬ್ಯಾಂಕು ಮಾರ್ಚ್ 31, 2026ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ತನ್ನ ಒಟ್ಟು ವ್ಯವಹಾರವನ್ನು ರೂ.810 ಕೋಟಿಗಳಿಗೆ ವರದಿಸಿ ನೂತನ ದಾಖಲೆಯನ್ನು ನಿರ್ಮಿಸಿದೆ ಹಾಗೂ ರೂ.11.01 ಕೋಟಿ ಒಟ್ಟು ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಡಾ.ಬಿ.ಎಚ್.ಮೆಟಗುಡ್ಡರವರು ತಿಳಿಸಿರುತ್ತಾರೆ.



ಬ್ಯಾಂಕಿನ ಶೇರು ಬಂಡವಾಳವು ಕಳೆದ ವರ್ಷ ರೂ.7 ಕೋಟಿಯಿಂದ ಪ್ರಸಕ್ತ ವರ್ಷಾಂತ್ಯಕ್ಕೆ ರೂ.11.41 ಕೋಟಿ ಸಂಗ್ರಹವಾಗಿದ್ದು ಶೇ 64 ರಷ್ಟು ವೃದ್ಧಿ ದಾಖಲಿಸಿದೆ. ಬ್ಯಾಂಕಿನ ಶೇವುಗಳು ಕಳೆದ ವರ್ಷ ರೂ.420 ಕೋಟಿಗಳಿಂದ ಪ್ರಸಕ್ತ ವರ್ಷಾಂತ್ಯಕ್ಕೆ ರೂ.463 ಕೋಟಿಗಳಿಗೆ ಹಾಗೂ ಒಟ್ಟು ಸಾಲ ಮತ್ತು ಮುಂಗಡಗಳು ಕಳೆದ ವರ್ಷ ರೂ.279 ಕೋಟಿಗಳಿಂದ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ರೂ.347 ಕೋಟಿಗಳಿಗೆ ಏರಿಕೆಯಾಗಿರುತ್ತದೆ. ಬ್ಯಾಂಕಿನ ದುಡಿಯುವ ಬಂಡವಾಳವು ಕಳೆದ ವರ್ಷ ರೂ.447 ಕೋಟಿಗಳಿಂದ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ರೂ.532 ಕೋಟಿಗಳಿಗೆ ಏರಿಕೆಯಾಗಿದೆ. ಸ್ವಂತ ನಿಧಿಗಳು ರೂ.31.00 ಕೋಟಿಗಳಿಂದ ರೂ.36.00 ಕೋಟಿಗಳಿಗೆ ವೃದ್ಧಿಸಿದೆ.

ಅಲ್ಲದೆ ಬ್ಯಾಂಕಿನ ಗರಿಷ್ಠ ಅನುತ್ಪಾದಕ ಸಾಲದ ಪ್ರಮಾಣವು ಶೇ 3.71 ಆಗಿದ್ದು, ನಿವ್ವಳ ಅನುತ್ಪಾದಕ ಸಾಲವು ಸೊನ್ನೆಯಾಗಿದ್ದು, ಅಲ್ಲದೆ CRAR ಪ್ರಮಾಣವು ಶೇ 15.50 ಆಗಿದ್ದು ಉತ್ತಮ ಪ್ರಗತಿಯ ಸಂಕೇತವಾಗಿದೆ.

ಬೆಳಗಾವಿ ಜಿಲ್ಲೆಯ ಅಗ್ರಗಣ್ಯ ಬ್ಯಾಂಕಾದ ನಮ್ಮ ಬ್ಯಾಂಕು ಸನ್ 1925ರಲ್ಲಿ “ದಿ ಬೈಲಹೊಂಗಲ ಅರ್ಬನ್ ಸೊಸೈಟಿ” ಅಂತಾ ಪ್ರಾರಂಭಗೊಂಡ ಸಂಸ್ಥೆಯು ಮುಂದೆ 1951ರಲ್ಲಿ “ದಿ ಬೈಲಹೊಂಗಲ ಅರ್ಬನ್ ಕೋ-ಆಪ್ ಬ್ಯಾಂಕ್” ಅಂತಾ ಆಯಿತು. ಸದ್ಯ ಬ್ಯಾಂಕು ಶತಮಾನೋತ್ಸವದ ವರ್ಷದಲ್ಲಿದೆ. ಬ್ಯಾಂಕು

ಗ್ರಾಹಕರಿಗೆ ಹಲವು ಶೇವಣಿ ಹಾಗೂ ಸಾಲ ಮುಂಗಡಗಳನ್ನು ಅತ್ಯಾಕರ್ಷಕ ಬಡ್ಡಿದರದಲ್ಲಿ ನೀಡುತ್ತಿದೆ, ಹಿರಿಯ ನಾಗರಿಕರಿಗೆ ಶೇ 8.50 ಬಡ್ಡಿದರದಲ್ಲಿ ಶೇವು ಯೋಜನೆಗಳಿವೆ, ಅಲ್ಲದೆ ಬಂಗಾರ ಆಭರಣಗಳ ಸಾಲವು ಯಾವುದೇ ಶುಲ್ಕವಿಲ್ಲದೆ ಶೇ 9.75 ಬಡ್ಡಿ ದರದಲ್ಲಿ ಒದಗಿಸಲಾಗುತ್ತಿದೆ.

ಬ್ಯಾಂಕು ಗೃಹಸಾಲ, ಕಾರಸಾಲ, ವ್ಯವಹಾರ ಉದ್ಯಮಗಳಿಗೆ ದುಡಿಯುವ ಬಂಡವಾಳಕ್ಕಾಗಿ ಎಲ್ಲ ಸಮುದಾಯಗಳಿಗೆ ಸ್ಪರ್ಧಾತ್ಮಕ ದರಗಳಲ್ಲಿ ಸಾಲ ನೀಡುತ್ತಿದ್ದು, ಸದಸ್ಯರು ಹಾಗೂ ಗ್ರಾಹಕರು ಈ ಶೇವಣಿ ಹಾಗೂ ಸಾಲ ಯೋಜನೆಗಳ ಲಾಭ ಪಡೆಯಬೇಕೆಂದು ಬ್ಯಾಂಕಿನ ಅಧ್ಯಕ್ಷರು ತಿಳಿಸಿದ್ದಾರೆ.

ಒಂದು ನೂರು ವರ್ಷಗಳ ಇತಿಹಾಸ ಹೊಂದಿರುವ ಬ್ಯಾಂಕು ಬೆಳಗಾವಿ ಜಿಲ್ಲೆಯಲ್ಲಿ ಅಗ್ರಗಣ್ಯ ಬ್ಯಾಂಕು ಆಗಿದ್ದು, ಒಟ್ಟು 09 ಶಾಖೆಗಳನ್ನು ಹೊಂದಿ, ಕರ್ನಾಟಕದಾದ್ಯಂತ ತನ್ನ ಕಾರ್ಯಕ್ಷೇತ್ರದ ವ್ಯಾಪ್ತಿಯನ್ನು ವಿಸ್ತರಿಸಿದೆ.

ಬ್ಯಾಂಕು ಸತತವಾಗಿ ಅಡಿಟ್ ‘ಎ’ ವರ್ಗದಲ್ಲಿ ಮುಂದುವರೆದಿದೆ, ಹೆಚ್ಚು ಹೆಚ್ಚು ಲಾಭಗಳಿಸುತ್ತಾ ಮುನ್ನಡೆದಿದೆ, ಇದಕ್ಕೆ ಸಾಕ್ಷಿಯಾಗಿ ದಿ.18.11.2025 ರಂದು ಕರ್ನಾಟಕ ಸರಕಾರ ಹಾಗೂ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ವತಿಯಿಂದ ಹಾವೇರಿಯಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಮ್ಮೇಳನ-2025ರ ಕಾರ್ಯಕ್ರಮದಲ್ಲಿ ನಮ್ಮ ಬ್ಯಾಂಕಿಗೆ “ಉತ್ತಮ ಸಹಕಾರ ಬ್ಯಾಂಕ್” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ನಮ್ಮ ಬ್ಯಾಂಕು ಇಷ್ಟೊಂದು ಉತ್ತುಂಗಕ್ಕೇರಲು ನಮ್ಮ ಹಿಂದಿನ ಆಡಳಿತ ಮಂಡಳಿಯವರು, ಸಿಬ್ಬಂದಿ ಹಾಗೂ ಗೌರವಾನಿತ್ ಸದಸ್ಯರ ಶ್ರಮವೇ ಕಾರಣ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಾ ಶತಮಾನೋತ್ಸವದವರೆಗೆ ನಡೆದು ಬಂದಿದ್ದೇವೆ ಎಂದು ಹೇಳಲು ಹೆಮ್ಮೆ ಎನಿಸುತ್ತಿದೆ ಎಂದು ಅಧ್ಯಕ್ಷರು ತಿಳಿಸಿದರು. ಈ ಸಂದರ್ಭದಲ್ಲಿ ಎಲ್ಲ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಬೆಂಗಳೂರಿನಲ್ಲಿ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಬಳಿಕ ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿ 153 ಎಕರೆ ವಿಶಾಲ ಪ್ರದೇಶದಲ್ಲಿ ವಿಶ್ವಗುರು ಬಸವಣ್ಣನವರ ಹೆಸರಿನಲ್ಲಿ ಬೃಹತ್ ಜೈವಿಕ ಉದ್ಯಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದಕ್ಕಾಗಿ ರೂ. 50 ಕೋಟಿ ಬಿಡುಗಡೆಯಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ.
- ಕುಂದಾಪುರ ತಾಲ್ಲೂಕಿನ ಬೈಂದೂರಿನ 111 ವರ್ಷ ಹಳೆಯ ವಂಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೀರೆಯುಟ್ಟ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಧಾರಿತ 'ಐರಿಸ್' ರೋಬೋಟ್ ಟೇಚರ್ ಅನ್ನು ಪರಿಚಯಿಸಿದ್ದು, ಇದು ರಾಜ್ಯದ ಸರ್ಕಾರಿ ಶಾಲೆಯಲ್ಲಿ ಮೊದಲ ಪ್ರಯೋಗವಾಗಿದೆ. ಹಿಂದೆ ಕೇರಳದ ತಿರುವನಂತಪುರಂನಲ್ಲಿರುವ ಶಾಲೆಯಲ್ಲಿ ಇದನ್ನು ಮೊದಲು ಪರಿಚಯಿಸಲಾಯಿತು.
- ಸೊರಬ ತಾಲ್ಲೂಕಿನಾದ್ಯಂತ ಪ್ರಸಿದ್ಧ ಜನಪದ ಕ್ರೀಡೆಯಾದ ಕೆರೆಬೇಟೆ ಆರಂಭವಾಗಿದ್ದು, ಸಾವಿರಾರು ಜನರು ಸಂಭ್ರಮದಿಂದ ಭಾಗವಹಿಸುತ್ತಿದ್ದಾರೆ. ಏಷ್ಯಾದಲ್ಲೇ ಅತಿಹೆಚ್ಚು ಕೆರೆಗಳನ್ನು ಹೊಂದಿರುವ ಸೊರಬ ತಾಲ್ಲೂಕಿನಲ್ಲಿ 1186 ಕೆರೆಗಳಿದ್ದು, ಪ್ರತೀ ಗ್ರಾಮದಲ್ಲಿ 3ರಿಂದ 7ಕ್ಕೂ ಹೆಚ್ಚು ಕೆರೆಗಳಿವೆ. ಜಾತಿ-ಧರ್ಮ ಭೇದವಿಲ್ಲದೆ ಎಲ್ಲರೂ ಭಾಗವಹಿಸುವುದು ವಿಶೇಷವಾಗಿದ್ದು, ಕೆಲವೆಡೆ ಮಹಿಳೆಯರೂ ಪಾಲ್ಗೊಳ್ಳುತ್ತಾರೆ.

- ಗೋಕರ್ಣ ಸಮೀಪದ ಯಾಣ ಗುಹೆಗಳನ್ನು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ರಾಷ್ಟ್ರೀಯ ಪಾರಂಪರಿಕ ತಾಣವಾಗಿ ಘೋಷಣೆ ಮಾಡಿದೆ. ಇವು ಸುಮಾರು 2,700 ದಶಲಕ್ಷ ವರ್ಷಗಳ ಹಿಂದೆ ರೂಪುಗೊಂಡ ಪ್ರಾಚೀನ ಶಿಲೆಗಳು ಹಾಗೂ ಅಪರೂಪದ ಡೊಲೊಮಿಟಿಕ್ ಸುಣ್ಣದ ಕಲ್ಲುಗಳಾಗಿದ್ದು, ಇವುಗಳ ರಕ್ಷಣೆಗೆ ಈಗ ಕಾನೂನಿನ ಕವಚ ಸಿಕ್ಕಂತಾಗಿದೆ.
- ನಗರ ಪ್ರದೇಶಗಳಲ್ಲಿನ ವಾಯು ಮಾಲಿನ್ಯದಿಂದಾಗಿ ಮೈಗ್ರೇನ್-ಅರ್ಧ ತಲೆನೋವು ಸಮಸ್ಯೆ ಉಲ್ಬಣಿಸಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. 'ನ್ಯೂರಾಲಜಿ' ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿ ಪ್ರಕಾರ, ಅಲ್ಪಾವಧಿಯ ಮತ್ತು ದೀರ್ಘಕಾಲದ ವಾಯು ಮಾಲಿನ್ಯದ ಸಂಪರ್ಕವು ಮೈಗ್ರೇನ್ ತೀವ್ರತೆಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಹೆಚ್ಚಿನ ತಾಪಮಾನ ಮತ್ತು ಆದ್ರತೆಯಂತಹ ಹವಾಮಾನ ಅಂಶಗಳೂ ಸಹ ಇದಕ್ಕೆ ಕಾರಣವಾಗಬಹುದು ಎಂದು ಹೇಳಿದೆ.
- ದೀರ್ಘಕಾಲ ಕುಳಿತು ಮಾಡುವ ಕೆಲಸಗಳು, ವಾಹನಗಳ ಮೇಲೆ ಅವಲಂಬನೆ ಮತ್ತು ಪ್ರಾಕೇಜ್ ಆಹಾರಗಳ ಸೇವನೆ ಪುರುಷರು ಮತ್ತು ಮಹಿಳೆಯರಲ್ಲಿ ಹೊಟ್ಟೆ ಸುತ್ತಲಿನ ಕೊಬ್ಬು ಹೆಚ್ಚಾಗಲು ಹಾಗೂ ತೂಕ ಹೆಚ್ಚುವಿಕೆಗೆ ಕಾರಣವಾಗುತ್ತಿದೆ ಎಂದು ಅಧ್ಯಯನ ಹೇಳಿದೆ.

ಹಿ ದು ಗ ರ ಅ ನಿ ಸಿ ಕೆ . . .



ಶ್ಲಾಘನೀಯವಾಗಿದೆ : ನಮ್ಮ ರಾಜ್ಯದ ಬಹುತೇಕ ಪಟ್ಟಣ ಸಹಕಾರ ಬ್ಯಾಂಕುಗಳು ಕಳೆದ ಆರ್ಥಿಕ ವರ್ಷದಲ್ಲಿ ಉತ್ತಮ ಲಾಭ ಗಳಿಸಿರುವುದು ಮಾತ್ರವಲ್ಲ, ಗ್ರಾಹಕರಿಗೆ ಆಧುನಿಕ ಬ್ಯಾಂಕಿಂಗ್ ಸೌಲಭ್ಯ ನೀಡುವ ಜೊತೆಯಲ್ಲಿಯೇ ಸೈಬರ್ ಸುರಕ್ಷತೆ, ಸುರಕ್ಷಿತ ಡಿಜಿಟಲ್ ಬ್ಯಾಂಕಿಂಗ್ ಮೂಲಸೌಕರ್ಯ ವೃದ್ಧಿಸುವ ನಿಟ್ಟಿನಲ್ಲಿ ಹಲವು ಮಹತ್ವಪೂರ್ಣ ಹೆಜ್ಜೆಗಳನ್ನು ಇರಿಸಿರುವುದು ಶ್ಲಾಘನೀಯವಾಗಿದೆ.

► ಬಿ. ವಿಕ್ರಮ್ ಮಂಜಪ್ಪ, ದಾವಣಗೆರೆ

ಮೆಚ್ಚತಕ್ಕ ಅಂಶವಾಗಿದೆ : ನಮ್ಮ ಮಹಾಮಂಡಳವು ಸಹಕಾರ ಬ್ಯಾಂಕುಗಳಲ್ಲಿ ತೊಡಗಿಕೊಂಡಿರುವವರಿಗೆ ಅಗತ್ಯವಿರುವ ಕಾಯ್ದೆಯಲ್ಲಿನ ತಿದ್ದುಪಡಿಗಳು, ಡಿಜಿಟಲ್ ಬ್ಯಾಂಕಿಂಗ್ ಮತ್ತು ಸೈಬರ್ ಭದ್ರತೆ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಹಲವು ವಿಶೇಷ ವಿಷಯಗಳ ಕುರಿತು ವಿಚಾರ ಸಂಕರಣಗಳಲ್ಲಿ ನುರಿತ ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸಗಳನ್ನು ಏರ್ಪಡಿಸುತ್ತಾ ಬಂದಿರುವುದು ಮೆಚ್ಚತಕ್ಕ ಅಂಶವಾಗಿದೆ.

► ಸೀತಾಪತಿ ಭಟ್ ಉಪ್ಪಂದ, ಸುಳ್ಯ

ಸಂಪಾದಕರು :
ಪುಂಡಲಿಕ ಎನ್. ಕೇರೂರೆ,
ಮುಖ್ಯಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ
ಮಹಾಮಂಡಳ ನಿ., ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, #35, 3rd Cross, Sudhamanagar, Bangalore - 560027.